

ರಂಗದ ಮಾಂತ್ರಿಕನಾಗಿ ಬೆಳೆಯುತ್ತಿದ್ದುದನ್ನು ಅವರು ಸೂಕ್ಷ್ಮವಾಗಿ ಗಮನಿಸಿದ್ದರು.

28 ರ ಹರೆಯದಲ್ಲೇ ಅವರು ಅಂತರರಾಷ್ಟ್ರೀಯ ಏಕದಿನ ಮಾದರಿಯಲ್ಲಿ 30 ಶತಕಗಳನ್ನು ಸಿಡಿಸಿರುವುದು ಇದಕ್ಕೆ ಸಾಕ್ಷಿ. ಏಕದಿನ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ವಿರಾಟ್, 887 ರ್ಯಾಂಕಿಂಗ್ ಪಾಯಿಂಟ್ಸ್ ಕಲೆಹಾಕಿ ಸಚಿನ್ ದಾಖಲೆಯನ್ನು ಸರಿಗಟ್ಟಿದ್ದಾರೆ. 1998ರಲ್ಲಿ ಇಷ್ಟೇ ಪಾಯಿಂಟ್ಸ್ ಸಂಗ್ರಹಿಸಿದ್ದ ತೆಂಡೂಲ್ಕರ್, ಈ ಸಾಧನೆ ಮಾಡಿದ್ದ ಭಾರತದ ಮೊದಲ ಆಟಗಾರ ಎಂಬ ಹಿರಿಮೆ ಹೊಂದಿದ್ದರು.

ಕೊಫಿ ಸಾಮರ್ಥ್ಯದಿಂದ ಸಾಧನೆಯ ಶಿಖರ ಏರುತ್ತಿರುವ ಪ್ರತಿಭಾವಂತ. 2008ರಲ್ಲಿ ಮಲೇಷ್ಯಾದಲ್ಲಿ ನಡೆದಿದ್ದ 19 ವರ್ಷದೊಳಗಿನವರ ವಿಶ್ವಕಪ್-ನಲ್ಲಿ ಭಾರತದ ಸಾರಥ್ಯ ವಹಿಸಿ ತಂಡವನ್ನು ಪ್ರಶಸ್ತಿಯೆಡೆಗೆ ಮುನ್ನಡೆಸಿದ್ದರು.

ಆಕ್ರಮಣಕಾರಿ ಮನೋಭಾವ ಮೈಗೂಡಿಸಿಕೊಂಡು ಬಂದಿರುವ ಕೊಫಿ, ತಂಡ ಸಂಕಷ್ಟದಲ್ಲಿ ದ್ವಾಗಲಿಲ್ಲಾ ಅವರು ಭಲ ಬಿಡದೆ ಏಕಾಂಗಿಯಾಗಿ ಹೋರಾಡಿ ಗೆಲುವು ತಂದುಕೊಟ್ಟ ಸಾಕಷ್ಟು ಉದಾಹರಣೆಗಳಿವೆ.

ಎದುರಾಳಿ ಬೌಲರ್‌ಗಳು ಎಷ್ಟೇ ವೇಗವಾಗಿ ಚೆಂಡು ಎಸೆದರೂ ನಿರ್ಭೀತಿಯಿಂದ ಎದುರಿಸಿ ಲೀಲಾಜಾಲವಾಗಿ ಬೌಂಡರಿ ಗೆರೆ ದಾಟಿಸುವ ಕೌಶಲ ಅವರಿಗೆ ಕರಗತವಾಗಿದೆ. ಗುರಿ ಬೆನ್ನಟ್ಟಿ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಅವರು ನಿಸ್ಸೀಮರು. ಹೀಗಾಗಿಯೇ ಅವರನ್ನು 'ಕಿಂಗ್ ಆಫ್ ಚೇಸ್' ಎಂದು ಕರೆಯಲಾಗುತ್ತದೆ. ಗುರಿ ಬೆನ್ನಟ್ಟಿದ ಪಂದ್ಯಗಳಲ್ಲೇ ಅವರು ಹೆಚ್ಚು ಶತಕಗಳನ್ನು ಗಳಿಸಿರುವುದು ವಿಶೇಷ.

ಕೊಫಿ, ಈ ಸಾಧನೆ ಮಾಡಿದ ಭಾರತದ ಮೊದಲ ಆಟಗಾರ. ವೆಸ್ಟ್ ಇಂಡೀಸ್ ವಿರುದ್ಧ ಜುಲೈನಲ್ಲಿ ನಡೆದಿದ್ದ ಏಕದಿನ ಸರಣಿಯ ಐದನೇ ಪಂದ್ಯದಲ್ಲಿ ಶತಕ ಸಿಡಿಸಿದ್ದ ಅವರು ಸಚಿನ್ ದಾಖಲೆ ಅಳಿಸಿ ಹಾಕಿದ್ದರು. ಗುರಿ ಬೆನ್ನಟ್ಟಿದ ಪಂದ್ಯಗಳಲ್ಲಿ ಗರಿಷ್ಠ ಶತಕ ಬಾರಿಸಿದ ದಾಖಲೆ ಈ ಮೊದಲು ಸಚಿನ್ ಹೆಸರಿನಲ್ಲಿತ್ತು. ಅವರು 17 ಶತಕಗಳನ್ನು ಸಿಡಿಸಿದ್ದರು.

ಬದ್ಧತೆಯೇ ಯಶಸ್ಸಿನ ಗುಟ್ಟು

ಅಂಗಳಕ್ಕಿಳಿದ ಮೇಲೆ ಕೊಫಿ ಸಂಪೂರ್ಣವಾಗಿ ತಮ್ಮನ್ನು ಆಟದಲ್ಲಿ ತೊಡಗಿಸಿಕೊಂಡು ಬಿಡುತ್ತಾರೆ. ಗೆಲುವಿನ ಹೊರತು ಬೇರೆ ಯಾವುದರ ಬಗ್ಗೆ ಯೋಚಿಸುವುದಿಲ್ಲ. 2006ರಲ್ಲಿ ನಡೆದ ಫಿಫಿನ್ ಇದಕ್ಕೊಂದು ಸಾಕ್ಷಿಯೆಂದಿದೆ.

ಆಗ ಕರ್ನಾಟಕ ಮತ್ತು ದೆಹಲಿ ತಂಡಗಳ ನಡುವೆ ದೆಹಲಿಯಲ್ಲಿ ರಣಜಿ ಪಂದ್ಯ ನಡೆದಿತ್ತು. ದೆಹಲಿ ತಂಡ ಸೋಲಿನ ಭೀತಿಯಲ್ಲಿತ್ತು. ಅದೇ ವೇಳೆ ಕ್ರೀಡಾಂಗಣದಲ್ಲಿ ಕೊಫಿಗೆ ತಂದೆ ಪ್ರೇಮ್ ಕೊಫಿ ನಿಧನದ ಸುದ್ದಿ ತಲುಪುತ್ತದೆ. ಒಂದು ಕಡೆ ಪ್ರೀತಿಯ ಕ್ರಿಕೆಟ್, ಇನ್ನೊಂದೆಡೆ ಅಷ್ಟೇ ಪ್ರೀತಿಯ ಅಪ್ಪ. ಯಾವುದೂ ಬಿಡುವಂತಿಲ್ಲ. ಹೀಗಾಗಿ ದಿನದಾಟ ಮುಗಿದ ಬಳಿಕ ತಂದೆಯ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡು ಮರುದಿನವೇ ಮರಳಬಂದು ಬ್ಯಾಟ್ ಹಿಡಿದು ಕ್ರೀಸ್‌ನಲ್ಲಿ ನಿಂತಿದ್ದರು. ವಿಶೇಷವೆಂದರೆ ಅದೇ ಪಂದ್ಯದಲ್ಲಿ ಅವರು 90 ರನ್ ಬಾರಿಸಿ ತಂಡವನ್ನು ಸೋಲಿನಿಂದ ಪಾರು ಮಾಡಿದ್ದರು. ಆಟದ ಬಗ್ಗೆ ಕೊಫಿ ಹೊಂದಿರುವ ಬದ್ಧತೆಗೆ ಇದಕ್ಕಿಂತ ಇನ್ನೇನು ಸಾಕ್ಷಿ ಬೇಕು?

ರನ್ ಸಮುದ್ರ!

ತಪ್ಪುಗಳಿಂದ ಪಾಠ ಕಲಿಯುವ ಗುಣ ಕೊಫಿ ಅವರಲ್ಲಿದೆ. ಈ ಕಾರಣ-ದಿಂದಲೇ ಅವರು ವಿಶ್ವಶ್ರೇಷ್ಠರ ಸಾಲಿನಲ್ಲಿ ಸ್ಥಾನ ಪಡೆದಿದ್ದಾರೆ. 2008ರಲ್ಲಿ ಶ್ರೀಲಂಕಾ ವಿರುದ್ಧ ಆಡುವ ಮೂಲಕ ಏಕದಿನ ಮಾದರಿಗೆ ಅಡಿ ಇಟ್ಟ ವಿರಾಟ್, ಅಂದಿನಿಂದಲೂ ಕ್ರಿಕೆಟ್‌ನ ಮೂರೂ ಮಾದರಿಗಳಲ್ಲೂ ರನ್ ಹೊಳೆ ಹರಿಸುತ್ತಾ ಅಭಿಮಾನಿಗಳನ್ನು ರಂಜಿಸುತ್ತಾ ಬಂದಿದ್ದಾರೆ. ಆರಂಭಿಕ, ಮಧ್ಯಮ ಹೀಗೆ ಯಾವುದೇ ಕ್ರಮಾಂಕದಲ್ಲಿ ಆಡುವ ಜವಾಬ್ದಾರಿ ನೀಡಿದರೂ ಅದನ್ನು ಯಶಸ್ವಿಯಾಗಿ ನಿಭಾಯಿಸಬಲ್ಲರು. ಬ್ಯಾಟಿಂಗ್ ಮಾತ್ರವಲ್ಲದೆ ಬೌಲರ್ ಸ್ನೇಹಿ ಪಿಚ್‌ಗಳಲ್ಲೂ ಅವರು ರನ್ ಮಳೆ ಸುರಿಸಬಲ್ಲರು.

2010ರ ಋತುವಿನಲ್ಲಿ ಸಹಸ್ರ ರನ್‌ಗಳನ್ನು ಸಿಡಿಸಿದ್ದ ಅವರು 2011ರಲ್ಲಿ ಭಾರತದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ನ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿದ್ದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಪ್ರತಿಷ್ಠಿತ

ಟೂರ್ನಿಯಲ್ಲಿ ಅವರು ಗಳಿಸಿದ ಮೊದಲ ಶತಕ ಅದಾಗಿತ್ತು ಎಂಬುದು ವಿಶೇಷ.

2012ರ ಏಷ್ಯಾಕಪ್‌ನಲ್ಲಿ ಉಪನಾಯಕನಾಗಿ ನೇಮಕವಾಗಿದ್ದ ಅವರು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ 148 ಎಸೆತ-ಗಳಲ್ಲಿ 183ರನ್ ದಾಖಲಿಸಿ ಮಿಂಚಿದ್ದರು.

2013ರ ಅಕ್ಟೋಬರ್‌ನಲ್ಲಿ ಜೈಪುರದಲ್ಲಿ ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯ ಕೊಫಿ ಪಾಲಿಗೆ ಅವಿಸ್ಮರಣೀಯವಾಗಿತ್ತು. ಆ ಪಂದ್ಯದಲ್ಲಿ ಅವರು ವೇಗದ ಶತಕ (52 ಎಸೆತಗಳಲ್ಲಿ) ಬಾರಿಸಿದ ಭಾರತದ ಮೊದಲ ಆಟಗಾರ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದ್ದರು.

ಅದೇ ವರ್ಷ ಬಾಂಗ್ಲಾದೇಶದಲ್ಲಿ ನಡೆದಿದ್ದ ಐಸಿಸಿ ವಿಶ್ವ ಟಿ-20 ಟೂರ್ನಿ-ಯಲ್ಲೂ ಕೊಫಿ ಗರ್ಜಿಸಿದ್ದರು. ಎಲ್ಲಾ ಪಂದ್ಯಗಳಲ್ಲೂ ಮಿಂಚಿನ ಆಟ ಆಡಿ ಏಕಾಂಗಿಯಾಗಿ ತಂಡವನ್ನು ಫೈನಲ್‌ಗೆ ಕೊಂಡೊಯ್ದಿದ್ದರು.

2016ರಲ್ಲೂ ಕೊಫಿ ಬ್ಯಾಟಿಂಗ್ ಸೊಬಗು ಅನಾವರಣಗೊಂಡಿತ್ತು. ಅವರು ಟೆಸ್ಟ್, ಏಕದಿನ ಮತ್ತು ಟಿ-20 ಸೇರಿದಂತೆ ಒಟ್ಟು 40 ಪಂದ್ಯಗಳನ್ನು ಆಡಿ 86.50ರ ಸರಾಸರಿಯಲ್ಲಿ 2,500ಕ್ಕೂ ಅಧಿಕ ರನ್ ದಾಖಲಿಸಿದ್ದರು. ಇದರಲ್ಲಿ ಏಳು ಶತಕ ಮತ್ತು 13 ಅರ್ಧಶತಕಗಳೂ ಸೇರಿದ್ದವು.

ಅದೇ ವರ್ಷ ಐಸಿಎಲ್ ಟೂರ್ನಿಯಲ್ಲೂ ಎದುರಾಳಿ ಬೌಲರ್‌ಗಳಿಗೆ 'ವಿರಾಟ್' ರೂಪದ ದರ್ಶನ ನೀಡಿದ್ದರು. ನಾಲ್ಕು ಶತಕ ಸೇರಿದಂತೆ ಒಟ್ಟು 900 ರನ್‌ಗಳನ್ನು ಸಿಡಿಸಿ ಐಸಿಎಲ್ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ತಮ್ಮ ಹೆಸರನ್ನು ಅಚ್ಚೊತ್ತಿದ್ದರು.

2016-17ರಲ್ಲಿ ಅವರು ಟೆಸ್ಟ್ ಮಾದರಿಯಲ್ಲಿ ಸತತ ನಾಲ್ಕು ಶತಕ-ಗಳನ್ನು ಬಾರಿಸಿ, ಸರ್ ಡೊನಾಲ್ಡ್ ಬ್ರಾಡ್ಮನ್ ಮತ್ತು ರಾಹುಲ್ ದ್ರಾವಿಡ್ ಅವರ ದಾಖಲೆ ಮಿರಿ ನಿಂತಿದ್ದರು. ಹೀಗೆ ಪಂದ್ಯದಿಂದ ಪಂದ್ಯಕ್ಕೆ, ವರ್ಷದಿಂದ ವರ್ಷಕ್ಕೆ ತಮ್ಮ ಸಾಮರ್ಥ್ಯ ಹೆಚ್ಚಿಸಿಕೊಳ್ಳುತ್ತಲೇ ಹೊರಟಿದ್ದಾರೆ.

ವಿರಾಟ್ ಸಾಗುತ್ತಿರುವ ವೇಗ ನೋಡಿದರೆ ಅವರು ಸಚಿನ್ ದಾಖಲೆಗಳನ್ನು ಮೀರಿ ನಿಲ್ಲುವುದು ಕಷ್ಟವಲ್ಲ. ಇದಕ್ಕಾಗಿ ಫಿಟ್‌ನೆಸ್ ತುಂಬಾ ಮುಖ್ಯ. ಈ ವಿಷಯದಲ್ಲಿ ಅವರು ತುಂಬಾ ಎಚ್ಚರಿಕೆಯಿಂದ ಇದ್ದಾರೆ.

ಫಿಟ್‌ನೆಸ್ ಕಟ್ಟುನಿಟ್ಟು

ಫಿಟ್‌ನೆಸ್ ವಿಚಾರದಲ್ಲಿ ಕೊಫಿ ತುಂಬಾ ಕಟ್ಟುನಿಟ್ಟು. ಇದು ಅವರ ಯಶಸ್ಸಿನ ಗುಟ್ಟು ಕೂಡ. ಈ ಕಾರಣದಿಂದಾಗಿಯೇ ಅವರು ವಿಶ್ವದ ಶ್ರೇಷ್ಠ ಫೀಲ್ಡರ್‌ಗಳಲ್ಲಿ ಒಬ್ಬರಾಗಿದ್ದಾರೆ. ಫಿಟ್‌ನೆಸ್ ವಿಷಯದಲ್ಲಿ ಕೊಫಿ ರಾಜಿ-ಯಾಗುವುದೇ ಇಲ್ಲ. ಬೆಳಿಗ್ಗೆ ಬೆಳಗಿನೆ ಎದ್ದು ಅಭ್ಯಾಸ ನಡೆಸುತ್ತಾರೆ. ತಾಲೀಮಿನ ನಂತರ ಸಹ ಆಟಗಾರರೆಲ್ಲಾ ಕೊಠಡಿಗೆ ಹೋಗಿ ವಿಶ್ರಾಂತಿ ಪಡೆದರೆ, ಕೊಫಿ ನೇರವಾಗಿ ಜಿಮ್‌ಗೆ ಹೋಗುತ್ತಾರೆ. ಅಲ್ಲಿ ಗಂಟೆಗಟ್ಟಲೆ ವಿವಿಧ ಬಗೆಯ ಕಸರತ್ತು ಮಾಡುತ್ತಾರೆ. ವಾರದಲ್ಲಿ ಐದು ದಿನ ಇದನ್ನು ತಪ್ಪಿಸುವುದಿಲ್ಲ.

ಆದ್ದರಿಂದಲೇ ಅವರು ಅಂಗಳದಲ್ಲಿ ಯಾವಾಗಲೂ ಚಟುವಟಿಕೆಯಿಂದ ಇರುತ್ತಾರೆ. ಕ್ರೀಸ್‌ನಲ್ಲಿ ರನ್‌ಗಾಗಿ ಓಡುವಾಗ ಮತ್ತು ಚೆಂಡನ್ನು ಬೌಂಡರಿಗೆ ಅಟ್ಟುವಾಗ ಹೆಚ್ಚು ದಣಿಯುವುದಿಲ್ಲ. ಜಿಮ್‌ನಲ್ಲಿ ಅವರು ಭಾರ ಎತ್ತುವುದು ಮತ್ತು ಕಾರ್ಡಿಯೋ ಕಸರತ್ತುಗಳಿಗೆ ಹೆಚ್ಚಿನ ಒತ್ತು ನೀಡುತ್ತಾರೆ.

ವಿರಾಟ್, ಆಹಾರದ ವಿಚಾರದಲ್ಲೂ ಶಿಸ್ತು ಪಾಲಿಸುತ್ತಾರೆ. ಮನೆಯಲ್ಲಿ ಅಮ್ಮ ಮಾಡಿದ ಅಡುಗೆಗೆ ಮೊದಲ ಆದ್ಯತೆ ನೀಡುತ್ತಾರೆ. ಅತಿಯಾದ ಕೊಬ್ಬಿನ ಅಂಶ ಮತ್ತು ಸಕ್ಕರೆಯ ಅಂಶಗಳಿರುವ ಪದಾರ್ಥಗಳಿಂದ ದೂರ ಇರುತ್ತಾರೆ. ಇವುಗಳ ಬದಲಿಗೆ ಪ್ರೋಟೀನ್‌ಯುಕ್ತ ಖಾದ್ಯಗಳನ್ನು ಸೇವಿಸುತ್ತಾರೆ. ಅಂಗ ಸೌಖ್ಯವ ಕಾಪಾಡಿಕೊಳ್ಳುವ ಸಲುವಾಗಿ ತಮ್ಮ ನೆಚ್ಚಿನ ಬಟರ್ ಚಿಕನ್ ಮತ್ತು ಮೆಟನ್ ರೋಲ್‌ಗಳನ್ನೂ ತ್ಯಜಿಸಿದ್ದಾರೆ.

ನಿತ್ಯವೂ ಆದಷ್ಟು ಹೆಚ್ಚು ಮಿನರಲ್ ವಾಟರ್ ಕುಡಿಯುವುದನ್ನು ರೂಢಿಸಿ-ಕೊಂಡು ಬಂದಿದ್ದಾರೆ. ವಿದೇಶಿ ಪ್ರವಾಸ ಕೈಗೊಂಡಾಗಲಂತೂ ಅವರು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯುತ್ತಾರೆ. ಹೇಳಿದರೆ ನೀವು ನಂಬಲಿಕ್ಕಿಲ್ಲ-ಮದ್ದಪಾನ ಮತ್ತು ಧೂಮಪಾನದಿಂದ ದೂರ ಉಳಿದಿರುವ ಅವರು ತಂಪು ಪಾನೀಯಗಳನ್ನೂ ಮುಟ್ಟುವುದಿಲ್ಲ!